



ಕೋಣೆಗೆ, ದ್ವಿತೀಯದಿಂದ ಹೊರಭಾಗಕ್ಕೆ ತೆರೆದು ಕೊಂಡಿರುವ ಜನನಾಂಗದ ಮೂಲಕ ಪಡೆಯುತ್ತದೆ.

ಪ್ರಣಯಗೀತೆ ಮುಗಿಯುತ್ತಿದ್ದಂತೆ ಗಂಡು ಅಲ್ಲಿಂದ ಕೃಣಾರ್ಥದಲ್ಲಿ ದೌಡಾಯಿಸಬೇಕು. ಇಲ್ಲವೇ, ಅದು ಹೆಣ್ಣಿಗೆ ಬಲಿಯಾಗುವುದು ಗ್ಯಾರಂಟಿ. ಇದಕ್ಕೆ 'ಪ್ರಣಯ ಸ್ವಚಾತಿ ಭಕ್ತಣ್' ಎನ್ನುವರು. ಚೇಳುಗಳ ಮಿಲನಕೂಟ ಹೆಚ್ಚಾಗಿ ಕಲ್ಲುಗಳ ಸಂದುಗಳಲ್ಲಿ ಜರುಗುವುದರಿಂದ ಇದು ಕಾಣಿಸುವುದು ಬಲು ಅಪರೂಪ. ಅಧ್ಯಯನಕ್ಕಾಗಿ ವಿಜ್ಞಾನಿಗಳು ಗಾಜಿನ ಪೆಟ್ಟಿಗೆಯಲ್ಲಿ ಗಂಡು-ಹೆಣ್ಣು ಚೇಳುಗಳನ್ನು ಕೂಡಿಟ್ಟು ಪ್ರಣಯ ದೃಶ್ಯಗಳನ್ನು ದಾಖಲಿಸಿದ್ದಾರೆ.

### ನಿಶಾಚರಿ ಕೆಂಪುಚೇಳು

'ಕೆಂಪುಚೇಳು' ಅಥವಾ 'ಭಾರತೀಯ ಕೆಂಪು ಚೇಳು'ಗಳನ್ನು ಇಂಗ್ಲಿಷಿನಲ್ಲಿ 'ಇಂಡಿಯನ್ ರೆಡ್ ಸ್ಕಾರ್ಪಿಯನ್' ಅಥವಾ 'ಈಸ್ಟರ್ನ್ ಇಂಡಿಯನ್ ಸ್ಕಾರ್ಪಿಯನ್' ಎನ್ನುತ್ತಾರೆ. 'ಹೊಟ್ಟೆಂಟೊಟ್ಟಾ ತಮುಲಸ್' (*Hottentotta tamulus*) ಇದರ ವೈಜ್ಞಾನಿಕ ಹೆಸರು. ಸಂಧಿಪದಿಗಳ (*Arthropoda*), ಅರಾಕ್ನಿಡಾ ವರ್ಗದ, ಸ್ಕಾರ್ಪಿಯೋನ್ಸ್ ಗಣದ, ಬುಧಿಚೇ ಕುಟುಂಬಕ್ಕೆ ಈ ಚೇಳುಗಳು ಸೇರಿವೆ.

ಕೆಂಪುಚೇಳುಗಳ ದೇಹದ ಉದ್ದ (ಬಾಲ ಸೇರಿ) ಸುಮಾರು 2ರಿಂದ 3.5 ಇಂಚಿರುತ್ತದೆ. ದೇಹವು ಮೂರು ವಿಭಾಗಗಳಿಂದ ರಚನೆಯಾಗಿದೆ. ಬಾಲದ ಭಾಗ 'ಮೆಟಾಸೋಮಾ'ದಲ್ಲಿ ಖಂಡಯುಕ್ತ ಬಾಲ, ಗುದದ್ವಾರ ಹಾಗೂ ಮುಳ್ಳಿರುವ ಕೆಂಪಾದ

ವಿಷಪೂರಿತ ಕುಟುಕುವ ಕೊಂಡಿ ಇರುತ್ತದೆ. ಮಧ್ಯದಲ್ಲಿರುವ ದೇಹ 'ಮಿಸಾಸೋಮಾ'. ಎದೆ ಮತ್ತು ಹೊಟ್ಟೆ, ಖಂಡಯುಕ್ತ ಬೆನ್ನು, ಎಂಟು ಕಾಲುಗಳು, ಹೊಟ್ಟೆಯ ಕೆಳಭಾಗದಲ್ಲಿ ಎರಡು ಗರಿಯಂತಿರುವ ಶ್ವಾಸಕೋಶಗಳು (ಬುಕ್‌ಲಂಗ್ಸ್) ಹಾಗೂ ಜನನಾಂಗಗಳನ್ನು ಇದು ಒಳಗೊಂಡಿದೆ. ತಲೆಭಾಗ 'ಪ್ರೋಸೋಮಾ'ದಲ್ಲಿ, ಮುಂಭಾಗದ ಪಾರ್ಶ್ವ ಸ್ಥ ಕಣ್ಣುಗಳು ಹಾಗೂ ಮೇಲ್ಭಾಗದಲ್ಲಿ ಮಧ್ಯಸ್ಥ ಕಣ್ಣುಗಳನ್ನು, ಎರಡು ರೋಮಗಳಿರುವ ದೊಡ್ಡದಾದ ಇಕ್ಕಳದಂತಿರುವ ನಖಗಳ ಚಿಮಿಟಾಂಗ ಗಳನ್ನು, ರಸಾಹಾರ ಸೇವಿಸುವ ಬಾಯಿಯನ್ನು ಹೊಂದಿದೆ. ಪ್ರಕಾಶವಾನವಾದ ಕೆಂಪು ಕಂದು ಬಣ್ಣ ಇಲ್ಲವೇ ಕಿತ್ತಳೆ ಕಂದು ಬಣ್ಣ ಇದರದ್ದಾಗಿರುತ್ತದೆ.

ಕೆಂಪುಚೇಳುಗಳು ಹಗಲಿನಲ್ಲಿ ಮರದ ಸಡಿಲವಾದ ತೊಗಟೆ, ಕಲ್ಲುಗಳ ಸಂದು, ತಿಪ್ಪೆಯ ಕಸ, ಹಳೆ ಮನೆ ಮಾಡುಗಳಲ್ಲಿ, ಮರಳು, ಬಿರುಕುಗಳು ಮತ್ತು ಕೃಷಿ ಭೂಮಿಯಡಿ, ನೆಲದ ಅವಶೇಷಗಳಲ್ಲಿ ಅಡಗಿಕೊಂಡಿರುತ್ತವೆ. ಆಹಾರಕ್ಕೆ ಬೇಟೆಯಾಡಲು ರಾತ್ರಿ ತಮ್ಮ ವಾಸಸ್ಥಾನದಿಂದ ಹೊರಬರುತ್ತವೆ. ಇವುಗಳು ಮಾಂಸಾಹಾರಿಗಳಾಗಿದ್ದು, ಸಣ್ಣ ಕೀಟಗಳು, ಹಲ್ಲಿ, ಜಿರಲೆ, ಮಿಡತೆಗಳನ್ನು ಬೇಟೆಯಾಡುತ್ತವೆ. ಬೇಟೆಯನ್ನು ಇಕ್ಕಳದಂತಿರುವ ನಖಗಳಿಂದ ಹಿಡಿದು, ಬಾಲದ ತುದಿಯಲ್ಲಿನ ವಿಷಯುಕ್ತ ಮುಳ್ಳಿನಿಂದ ಕುಟುಕಿ ನಿಶ್ಚಾಣಗೊಳಿಸಿ, ಕೊಂದು ಅದರ ರಸ ಹೀರುತ್ತವೆ. ನಿಶಾಚರಿಗಳಾದ ಇವು, ರಾತ್ರಿ ವೇಳೆ ಚಿಮಿಟಾಂಗಗಳನ್ನು ಮುಂಚಾಚಿ ಮ್ಯಾರಥಾನ್ ಮಾಡುತ್ತಾ ಬೇಟೆಗೆ ತೆರಳುತ್ತವೆ.

ಪ್ರತಿಕ್ರಿಯೆ: [feedback@sudha.co.in](mailto:feedback@sudha.co.in)